



DCBC503

Reg. No.

--	--	--	--	--	--	--	--

V Semester B.Com. (Regular) / A&F/I&AS Degree Examination,
January/February - 2025

COMMERCE

Principles and Practices of Auditing
(CBCS NEP Scheme - F+R 2023-24 Onwards)

Paper : 5.3

Time : 2½ Hours

Maximum Marks : 60

Instructions to Candidates:

Answers should be written completely either in English or in Kannada.

SECTION - A

ವಿಭಾಗ - ಎ

Answer any Five sub-questions. Each sub-question carries Two marks.

ಈ ಕೆಳಗಿನ ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು.
(5×2=10)

1. a) State any Two objectives of Auditing.
ಲೆಕ್ಕಪರಿಶೋಧನೆಯ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.
- b) Name Two methods of valuation of Assets.
ಆಸ್ತಿಗಳ ಮೌಲ್ಯಮಾಪನದ ಎರಡು ವಿಧಾನಗಳನ್ನು ಹೆಸರಿಸಿ.
- c) What do you mean by routine check?
ದೈನಂದಿನ ಲೆಕ್ಕಪರಿಶೀಲನೆ ಎಂದರೇನು?
- d) What is Audit Report?
ಲೆಕ್ಕಪರಿಶೋಧನಾ ವರದಿ ಎಂದರೇನು?
- e) What is meant by contingent liability?
ಸಂಭವನೀಯ ಹೊಣೆಗಾರಿಕೆ ಎಂದರೇನು?

[P.T.O.]



f) What do you mean by Capital Reserve?
ಬಂಡವಾಳ ಮೀಸಲು ಎಂದರೇನು?

g) Expand the following.

i) ICAI

ii) NGO

ಈ ಕೆಳಗಿನವುಗಳನ್ನು ವಿಸ್ತರಿಸಿ

i) ICAI

ii) NGO

SECTION - B

ವಿಭಾಗ - ಬಿ

Answer any Four of the following questions. Each question carries Five marks.

ಈ ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು. (4×5=20)

2. Explain the essential qualities of an auditor of a company.

ಕಂಪನಿಯ ಲೆಕ್ಕಪರಿಶೋಧಕನ ಅಗತ್ಯವಾದ ಗುಣಲಕ್ಷಣಗಳನ್ನು ವಿವರಿಸಿ.

3. Discuss the objectives of Internal Control.

ಆಂತರಿಕ ನಿಯಂತ್ರಣದ ಉದ್ದೇಶಗಳನ್ನು ಚರ್ಚಿಸಿ.

4. How do you verify and value the following assets

a) Land and buildings

b) Investments

ಈ ಕೆಳಗಿನ ಆಸ್ತಿಗಳನ್ನು ಹೇಗೆ ಪರಿಶೀಲಿಸುವಿರಿ ಹಾಗೂ ಮೌಲ್ಯೀಕರಿಸುವಿರಿ

ಎ) ಭೂಮಿ ಮತ್ತು ಕಟ್ಟಡ

ಬಿ) ಹೂಡಿಕೆಗಳು

5. Briefly explain the provisions of the companies Act regarding appointment of Auditors.

ಲೆಕ್ಕಪರಿಶೋಧಕರ ನೇಮಕಾತಿಗೆ ಸಂಬಂಧಿಸಿದಂತೆ ಕಂಪನಿಗಳ ಕಾಯಿದೆಯ ನಿಬಂಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

6. Distinguish between Internal check and Internal Audit.

ಆಂತರಿಕ ಪ್ರತಿಬಂಧಕ್ಕೂ ಮತ್ತು ಆಂತರಿಕ ಲೆಕ್ಕಪರಿಶೋಧನೆಗೂ ಇರುವ ವ್ಯತ್ಯಾಸಗಳನ್ನು ತಿಳಿಸಿ.



(3)

DCBC503

SECTION - C

ವಿಭಾಗ - ಸಿ

Answer any Two questions . Each question carries Twelve marks.**(2×12=24)****ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹನ್ನೆರಡು ಅಂಕಗಳು.**

7. Define Auditing and explain various types of Audit.
ಲೆಕ್ಕಪರಿಶೋಧನೆಯನ್ನು ವ್ಯಾಖ್ಯಾನಿಸಿ ಹಾಗೂ ಲೆಕ್ಕಪರಿಶೋಧನೆಯ ವಿವಿಧ ವಿಧಗಳನ್ನು ವಿವರಿಸಿ.
8. Explain the audit procedure of Hospitals.
ಆಸ್ಪತ್ರೆಗಳ ಲೆಕ್ಕಪರಿಶೋಧನೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿ.
9. Elaborate the Rights and duties of a company auditor.
ಕೂಡು ಬಂಡವಾಳ ಸಂಸ್ಥೆಯ ಲೆಕ್ಕ ಪರಿಶೋಧಕನ ಹಕ್ಕು ಮತ್ತು ಕರ್ತವ್ಯಗಳನ್ನು ವಿಸ್ತರಿಸಿ.

SECTION - D

ವಿಭಾಗ - ಡಿ

Answer any One question. Which carries Six marks.**(1×6=6)****ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ಪ್ರಶ್ನೆಗೆ ಆರು ಅಂಕಗಳು.**

10. Draft an unqualified /clean audit report with an imaginary data.
ಕಾಲ್ಪನಿಕ ಅಂಕಿ ಅಂಶಗಳೊಂದಿಗೆ ಲೆಕ್ಕ ಪರಿಶೋಧನೆಯ ಅರ್ಹತೆ ಪಡೆಯದ/ಕ್ಲೀನ್ ವರದಿಯ ಕರಡು ಪ್ರತಿಯನ್ನು ರಚಿಸಿ.
11. Draft an audit program of Joint stock company.
ಕೂಡು ಬಂಡವಾಳ ಕಂಪನಿಯ ಲೆಕ್ಕ ಪರಿಶೋಧನಾ ಕಾರ್ಯಕ್ರಮದ ಕರಡು ಪ್ರತಿಯನ್ನು ರಚಿಸಿ.